

# ಸಂಚಿ ಹುಳು

■ ಚತ್ರ ಬರಹ:  
ಸಿದ್ದರಾಮ ಹೆಚ್‌ಮೆರೆ



ಬೀಗೆ ಮನೆಯ ಮುಂದಿರುವ ಪ್ರಟ್ಟ ತೋಟದಲ್ಲಿ ನೀರು ಹಾಯಿಸುತ್ತಿದ್ದೆ. ಗಿಡಗಳ ಮದ್ದೆ ಪನೋ ಹೊಲಸು ಕುಳಿತಂತೆನಿಸಿತು. ಅದನ್ನು ತೆಗೆದು ಆಚೆ ಬಿಸಾಡಬೇಕೆಂದ ಕೈಗೆಸ್ಥಿತಿಕೊಂಡೆ. ಯಾಕೋ ಅದು ವೀರೆಷವೆನಿಸಿತು. ಇರುವೆಗಳ ರುಂಡ, ಮುಂಡ, ವಿವಿಧ ಎಳಿಗಳ ಗುಂಪೆಸ್ಥಿ, ಇರುವೆಗಳ ಶವಗಳೂ ಈ ಪರಿ ಮೆತ್ತಿಕೊಂಡಿವೆ ಎಂದು ಕುಶಾಹಲದಿಂದ ಅದನ್ನು ಮನೆಯ ಕಾಂಪೌಂಡ್ ಗೋಡೆಯ ಮೇಲಿಟ್ಟು ನೋಡಿದೆ.

ಅದೊಂದು ಪ್ರಟ್ಟ ಗೂಡು ನೀರಿನ ಪ್ರಮುಖ ಅಲ್ಲೇ ಬಿಸಾಡಿ ಅದನ್ನು ಸೂಕ್ತ - ವಾಗಿ ನೋಡಿದೆ. ಪ್ರಟ್ಟ ಗೂಡಿನೊಳಗಿನಿಂದ ನಿಧಾನವಾಗಿ ಹುಳುವಿನ ತಲೆ ಹೊರಬಂತು. ಹಾಗೆ ಮೆಲ್ಲನ್ ಗೂಡು ಮುಂದೆ ಸರಿಯಿತೊಡಗಿದಾಗ ಅಚ್ಚಿ - ಯೆನಿಸಿತು. ತನ್ನ ಮ್ಯಾಮೆಲ್ ವಿವಿಧ ಇರುವೆ ಶವಗಳ ತುಣುಕುಗಳು, ಎಳಿಗಳನ್ನು ಹೊತ್ತ ಆ ಹುಳು ಪೂರ್ತಿಯಾಗಿ ಹೊರಬರದೇ ಗೂಡಿನ ಸಮೀತವೇ ತೆವಳತೊಡಗಿತು. ಬೀಗನೇ ಮನೆಯೊಳಗಿನಿಂದ ಕ್ಯಾಮೆರಾ ತಂದು ಕ್ಕಿಂತಿಸುತ್ತೊಡಗಿದೆ.

ತೆವಳತ್ತು ಹೊರಟಿ ಹುಳು ಅಕ್ಕಿಕವಾಗಿ ಗೋಡೆಯಿಂದ ಜಾರಿತು. ಗೂಡು ಕೆಳಗೆ ನೇತಾಡುತ್ತಿದ್ದರೂ, ಅದರ ಭಾರವನ್ನೆಲ್ಲ ಹೊತ್ತ ಹುಳು ಗೋಡೆಯ ಅಂಚಿಗೆ ಅಂಟಕೊಂಡೇ ಇತ್ತು. ಮುಂದೆ ಅದೆನ್ನ ಮಾಡಬಹುದೆಯ ಕುಶಾಹಲದಿಂದ ಅದನ್ನು ಎತ್ತಿಡಿದೆ ಗಮನಿಸಿದೆ. ಹರ ಸಾಹಸ ಮಾಡಿದ ಪ್ರಟ್ಟ ಹುಳು ತನ್ನೆಲ್ಲ ಬಿಲವನ್ನು ಹಾಕಿ ತನ್ನೊಂದಿಗೆ ಪ್ರಟ್ಟ ಗೂಡನ್ನು ಮೇಲಿಳಿಕೊಂಡಿತು. ಅಬ್ಜಾ! ಎಂಥ ಸಾಹಸ. ಮತ್ತೆ ಹುಳು ಮುಂದುವರೆಯತ್ತೊಡಗಿದಾಗ, ಇದು ಏನು? ಯಾಕೆ ಹೀಗೆ? ಎಂಬ ಪ್ರಶ್ನೆ ತಲೆ ತಿನ್ನತೊಡಗಿತು.

ಈ ಕುರಿತು ಮಾಹಿತಿ ಕರೆಹಾಕಡಿಗಾಗ ಗೊತ್ತಾದದ್ದು ಇದು ಬ್ಯಾಗ್ ವರ್ಮ್‌! (ಸಂಚಿ ಹುಳು ಎಂದು ನಾನಿಟ್ಟು ಹೇಸರು.) ಪ್ಲೈಕೆಡ್ ಗುಂಟಿನ ಇದನ್ನು ತಿಟ್ಟೆ ಪತಂಗಗಳ ಕುಟುಂಬದಲ್ಲಿ ವರ್ಗೀಕರಿಸಲಾಗಿದೆ. ಚಿಟ್ಟೆ, ಪತಂಗಗಳ ಮೊಟ್ಟೆಗಳು ಲಾವಾ ಹಂತದಲ್ಲಿದ್ದಾಗ ತಮ್ಮ ಮ್ಯಾಸ್ಟ್ರಿ ಗೂಡನ್ನು ನಿರ್ಮಿಸಿಕೊಳ್ಳುವಂತೆಯೇ, ಈ ಪ್ರಬೇಧದ ಹುಳುಗಳು ತಮ್ಮ ಮ್ಯಾಸ್ಟ್ರಿ ಪ್ರಟ್ಟ ಚೆಲವನ್ನು ನೇಯುತ್ತಿಕೊಂಡುತ್ತವೆ. ಇದಕ್ಕೆ ಇಂಥರೆ ಸಾಮಗ್ರಿ ಬೆಂಕಿದಲ್ಲ. ಮಾಲ್ಲಿ, ಉಸುಕು, ಒಣಿದ ಎಲೆ, ಇರುವೆಯಂತಹ ಜೀವಿಗಳ ತುಣುಕುಗಳು ಏನು ಬೇಕಾದರೂ ನಡೆದೀತು.

ತಮ್ಮ ರೇಷ್ಯೋಂತಹ ನಯವಾದ ಜೊಲ್ಲಿನಿಂದ ಗೂಡನ್ನು ಹೇಳೆದುಕೊಂಡು ಚಿಪನಪ್ಪುರ್ವಿ ಅದರಲ್ಲೇ ಜೀವಿಸುತ್ತವೆ. ಇವುಗಳು ಒಂದು ಸೆ.ಮೀ.ನಿಂದ 15 ಸೆ.ಮೀ. ಉದ್ದವಿರುತ್ತವೆ. ಹುಳುವಿನ ಗಾತ್ರ ಹೆಚ್ಚಾದೆಲ್ಲೆಲ್ಲ ಗೂಡು ಅಥವಾ ಚೀಲವನ್ನು ದೊಡ್ಡದು ಮಾಡಿಕೊಳ್ಳುತ್ತದೆ. ಇವುಗಳ ಆಹಾರ ಗಿಡದ ಎಳಿಗಳೇ. ಹೀಗಾಗಿ ಗಿಡದ ಕಾಂಡಕ್ಕೂ, ಎಲೆಗೊ ಜೋತು ಬಿಡ್ಡಿರುತ್ತವೆ. ಅಥವಾ ಗೋಡೆ, ಬಂಡಗಳಿಗೂ ಜೋತು ಬಿಡ್ಡಿರುತ್ತವೆ.

ಪ್ಲೈಕೆಡ್ ರಕ್ತಕೆ ಪದೆಯಲೂ ಇದು ಸುಲಭ ಉಪಾಯ. ಹೆಣ್ಣು ಹುಳು ಅದೇ ಚೆಲದಲ್ಲಿಯೇ ಒಂದು ಸಲಕ್ಕೆ 500 ರಿಂದ 1,600 ರವರೆಗೂ ಮೊಟ್ಟೆಗಳನ್ನು ಇಡುತ್ತದೆ. ಕೆಲವು ಪ್ರಭೇದಗಳಲ್ಲಿ ಗಂಡು ಹುಳುವಿನಿಂದಿಗೆ ಕೂಡಿದಾಗ ಹೆಣ್ಣು ಮೊಟ್ಟೆಯಿಟ್ಟರೆ, ಕೆಲವೊಂದಕ್ಕೆ ಗಂಡು ಹುಳುವನ್ನು ಕೂಡಿದೆಯೂ ಮೊಟ್ಟೆಗಳನ್ನು ಇಡಬಹುದು. ಬ್ಯಾಗ್ ವರ್ಮ್‌ಗಳು ಸಣ್ಣ ಕಡ್ಡಿಗಳಿಂದ ಅಥವಾ ಒಣಿದ ಎಲೆಗಳಿಂದಲೂ ಗೂಡು ನಿರ್ಮಿಸಬಹುದು. ಪನಿಂದರೂ ಕೇಣಲ್ಲೋಕ ಅದ್ದುತ್ತವೇ.